



ಹಿರಿಯ ಸ್ಕೂಲ್ ಕನಾರ್ಟಿಕ - ನಮ್ಮ ಗುರಿ

ಹಿರಿಯರಳ್ಳಿ ನಿದ್ರಾಹಿನತೆ ಬಗ್ಗೆ ಮಾಹಿತಿ



ಸಂಪರ್ಕ



ಕನಾರ್ಟಿಕ ರಾಜ್ಯ ಕಾನ್ವಿನ್ ಸೇವೆಗಳ ಪ್ರಾಧಿಕಾರ



ಕನಾರ್ಟಿಕ ರಾಜ್ಯ ಹಿರಿಯ ನಾಗರೀಕರ ಸಂಖೆಮೈಲ
ಕೇಂದ್ರ, ಕನಾರ್ಟಿಕ ಸರ್ಕಾರ



ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು
ಸರ್ವಿಚ್ಚಾರ್ಥ ಸಂಸ್ಥೆ

ಹಿರಿಯ ವಯಸ್ಸಿನಲ್ಲಿ ಎಷ್ಟು ಹೆಚ್ಚು ಮುಳಗಬೇಕು?

ವಯಸ್ಸಾದಂತೆ ದೇಹಕ್ಕೆ ಮತ್ತು ಮನಸ್ಸಿಗೆ ನಿದ್ರೆಯ ಪ್ರಮಾಣ ಸ್ವಲ್ಪ ಕಡಿಮೆಯಾಗುತ್ತದೆ ಅಂದರೆ ದಿನಕ್ಕೆ ಸುಮಾರು ಏಳಿಲಿಂದ ಎಂಟು ತಾಸಿನವರೆಗೆ ಇಷ್ಟು ನಿದ್ರೆ ಆರಿಲಿಂದ ಏಕು ತಾಸಿನವರೆಗೆ ಕಡಿಮೆಯಾಗುತ್ತದೆ. ಅಂದರೆ ವಯಸ್ಸಾದವರಿಗೆ ನಿದ್ರೆಯ ಅವಶ್ಯಕತೆ ಸುಮಾರು ಒಂದು ತಾಸು ಕಡಿಮೆಯಾಗುತ್ತದೆ.

ನಿಧ್ರಾಹಿಣಿತೆಯಿಂದ ಏನು ಹೊಂದರೆ ಅಗುತ್ತದೆ?

ಪದೇ ಪದೇ ಆಗುವ ನಿಧ್ರಾಹಿಣಿತೆಯಿಂದ ವರುಧಿಸಿದ ಜ್ಯಾವಣಿತೆಗಳಲ್ಲಿ ಹೊಂದರೆ, ಮುಂಗೊಂಪ. ಆತಂಕ, ಮತ್ತು ನಕರಾತ್ಮಕ ವಿಚಾರದಳು ಬರುವಂತೆ ಆಗಬಹುದು. ಇಮೆನ್ನಿಯಾ ಇರುವ ವ್ಯಕ್ತಿಗೆ ನಿಧ್ರಾಹಿಣಿತೆಯಿಂದ ಅವರ ಸ್ವಭಾವ, ವರ್ತನೆಯಾಗಳು ಏರೆಪೋರಾಗಿ ಅದರಿಂದ ರೋಧಿಯನ್ನು ಆರ್ಪಿಸಿ ಮಾಡುತ್ತಿರುವ ವ್ಯಕ್ತಿಯ ಮೇಲೆ ಹೆಚ್ಚಿನ ಒತ್ತಡ ಬರಬಹುದು.

"ನನಗೆ ಒಂಟ ದಿನಾಂದ ನಿದ್ರೆ ಬರುತ್ತಿಲ್ಲ. ಏನು ಮಾಡಬೇಕು?"

ಹಿರಿಯ ನಾಗರಿಕರು ಈ ಪ್ರಶ್ನೆ ಕೇಳಿದರೆ, ಇದಕ್ಕೆ ಕಾರಣವನ್ನು ತಿಳಿಯಲು ಪ್ರಯತ್ನಿಸಬೇಕು. ಹಂತಾನಿಲ್ಲಿಗೆ ನಿದ್ರೆ ಮಾಡುತ್ತಿದ್ದರೆ ಅದನ್ನು ನಿಲ್ಲಿಸಬೇಕು. ಸಿದರೇಣ್ಣ ಸೇವನೆ ಮಾಡುತ್ತಿದ್ದರೆ ಅಥವಾ ಕ್ರಿಂಕ್ಸ್ ಮಾಡುತ್ತಿದ್ದರೆ ಅದನ್ನು ವ್ಯಾದ್ಯರ ಸಹಾಯದಿಂದ

ನಿಳ್ಳನಲು ಪ್ರಯತ್ನಿಸಬೇಕು. ನಂಜೆ ಈದು ಘಂಟೆಗೆ ನಂತರ ಕಾಫಿ-ಟಿಎ ನೇರವನೆಯನ್ನು ನಿಳ್ಳನಬೇಕು. ಅರೋಗ್ಯ ತಪಾನಣೆಯನ್ನು ಒಹಳೆ ದಿನಗಳಿಂದ ಮಾಡಬೇಕು ಇದ್ದಾಗಿ ತಮ್ಮ ಫ್ಯಾಮಿಲಿ ಫಿಜಿಷಿಯನ್‌ ಬಳಿಗೆ ತಪಾನಣೆ ವರ್ಷಾಳಿಸಿಕೊಳ್ಳಬೇಕು. ದ್ಯುಹಿಕ ಅರೋಗ್ಯದಲ್ಲಿ ತೊಂದರೆಯಾದರೆ ಅಂದರೆ ರಕ್ತದೊತ್ತುದ, ಮುಧುಮೇಹ, ಕೀಲುನೋವುಗಳು, ಅಥವಾ ಹೃತಾಂತಿತ್ಯಾ ನಮಸ್ಯೇ ಇವುಗಳಿಂದ ನಿದ್ರೆಗೆ ತೊಂದರೆ ಕಾಣಿಸಿಕೊಳ್ಳುವುದು. ತಮಗಾದಲ್ಲಿ ಒಂದು ಹೈಲಿಯಲ್ಲಿ ತಾವು ಮಲಗುತ್ತಿರುವ ನಮಯ ತಮಗೆ ನಿದ್ರೆ ಬಂದಿರಬಹುದಾದ ನಮಯ ಹಾಗೂ ತಾವು ಏಕುವ ನಮಯವನ್ನು ಬರೆದಿಟ್ಟುಕೊಳ್ಳುವುದು. ಉತ್ತಮ, ಕೆಲವೇಮ್ಮೆ ಇನ್ನೂತೇ ಅಥವಾ ಆತಂಕದ ಕಾಂತಿಲೆ ಸೂಡ ನಿಧ್ರಾಹಿನತೆ ಕಾರಣವಾಗಬಹುದು. ತಮಗೆ ಇವುಗಳಲ್ಲಿ ಯಾವುದಾದರೂ ಇದೆಯೇ ಎಂದು ವ್ಯಾಧ್ಯರ ನಿಹಾಯದಿಂದ ಪರಿಷ್ಕಾರ ಕೊಳ್ಳಬಹುದು.

ನನಗ ನಿಧ್ರೆ ಮತ್ತೆ ನೇರಿನಿದರೆ ನಿಧ್ರೆ ಚನ್ನಾಗಿ ಬರುತ್ತದ ಏನು ಮಾಡುವುದು?

ಕೆಲವು ವ್ಯಾಧ್ಯರು ಅಲ್ಪವಧಿ ಮಟ್ಟಿಗೆ ಮತ್ತೆ ನಿಧ್ರೆ ಬರುವ ಅಥವಾ ನಿಧ್ರೆ ಹೆಚ್ಚಿನುವ ಮತ್ತೆಗಳನ್ನು ನಲಹೆ ಮಾಡಬಹುದು, ಈ ಅಲ್ಪವಧಿಯ ಹೊತ್ತಿನಲ್ಲಿ ತಮಗೆ ಇರಬಹುದಾದ ಯಾವುದೇ ಉದ್ದೇಶ ಅಥವಾ ಚೇತಾದ ಪರಿಷ್ಕಾರಗಳನ್ನು ತಪಾನಣೆಗಳನ್ನು ಸೂಕ್ತ ವ್ಯಾಧ್ಯಲಿಂದ ಮಾಡಿಸಿಕೊಂಡು ತಮ್ಮ ಮೌದಳನ ಲಿಂಗಿಯ ನಿದ್ರೆಗೆ ಹಂತಿರುಗುಲು ಪ್ರಯತ್ನಿಸಬೇಕು,

ಪ್ರತಿ ಬಿನವೂ ನಿದ್ರೆಗೆ ಮಾತ್ರೆಯನ್ನು ಸೇಳಿಸಿ ನಿದ್ರೆ ಮಾಡುವುದು ಹೀಗೆ ಮುಂದುವರಿದು ತಿಂಗಳಾ ನುಗಣ್ಣಲೇ ಉಪಯೋಧಿಸಿದಳ್ಳ ನೀವು ನಿದ್ರೆ ಮಾತ್ರೆಗಳನ್ನು 'ವ್ಯಾಸನಿ' ಅರಿಜಿಡ್ಟ್‌ತ್ವೀಲಿ, ಒಂದು ವೇಳೆ ಮಾತ್ರೆಯನ್ನು ಒಡಲು ತೊಂದರೆಯಾದಳ್ಳ ಹಕ್ಕಿರದ ಮನೋಽವೈದ್ಯರ ಸಲಹೆಯನ್ನು ಪಡೆಯುವುದು.

"ಹೆಚ್ಚು ಕಾಲ ನಿದ್ರೆ ಮಾತ್ರೆಯನ್ನು ಸೇಳಿಸಿ ನಿದ್ರೆ ಮಾಡಿದರೆ ಏನಾದರು ಅಪಾಯ ಇದೆಯೆ?"

ಹೌದು, ಅದಲಿಂದ ನಿದ್ರೆ ಮಾತ್ರೆಗೆ ವ್ಯಾಸನಿಯಾಗಿ ಒಡಬಹುದು, ಇದಳ್ಳದೆ ಮೆದುಳನ ಕೆಲವು ನೆನಸಿನ ಶಕ್ತಿಯ ಕೆಲಸಗಳ ಮೇಲೆ ದುಷ್ಪಲಿಜಾಮು ಒಳರಬಹುದು.

ಕೆಲವು ಸಲಹೆಗಳು

- ನಿದ್ರೆ ಬಾರದೆ ಇದ್ದಳ್ಳ ಹಾಸಿಗೆಯಂದ ಎದ್ದು ಒಡುವುದು.
- ಕರಾಫಿ-ಟಿಎ ನಂಜೆ ಐದು ಘಂಟೆಯ ನಂತರ ಸೇವಿಸಿದೆ ಇರುವುದು
- ಧಾರ್ಮಿಕ ಮತ್ತು ಮೃದ್ಗಾಳಾನ ಮಾಡಿದೇ ಇರುವುದು
- ನಿರ್ಂತರವಾಗಿ ಒಂದೇ ನವ್ಯಾಯಕ್ಕೆ ಮಲಗುವುದು ಮತ್ತು ಒಂದು ನಿರ್ದಿಷ್ಟ ಸಮಯಕ್ಕೆ ಏಕುವುದನ್ನು ಮಾಡಿಕೊಳ್ಳಬೇಕು
- ಹಗಲು ಹೊತ್ತಿನಳ್ಳ ನಿದ್ರೆ ಮಾಡದೆ ಇರುವುದು
- ಮಲಗುವ ಒಂದು ಘಂಟೆ ಮುನ್ನ ತಯಾರಿ ಮಾಡಿಕೊಳ್ಳಬೇಕು

- ಮಲಗುವ ಮುನ್ನಾ ಅತಂಕ ನೀಡುವಂತಹ ವಿಷಯಗಳನ್ನು ಚರ್ಚಿಸಬಾರದು ಹಾಗೂ ಅಂತಹದನ್ನು ಮಾರದಶನದಲ್ಲಿ ನೋಡಬಾರದು

ವೃದ್ಧಪ್ರಯಾದಲ್ಲಿ ಅರೋಗ್ಯ ಕಾಣಬಿಕೊಳ್ಳುವ ನಿಷ್ಟನಲ್ಲಿ ವಾಕಂಗ್, ಯೋಗಾಭಾಯನ್, ಧ್ಯಾನ ಇವುಗಳ ಜೊತೆ ಹಿರಿಯ ನಾಗಲಿಕರ ಸಂಭರಣಳಲ್ಲಿ ಸತ್ಯವಾರಿ ಪಾಠ್ಯಾಂಡು ಚಂಡಿಕೆಯ ವೇಳಾಪಟ್ಟಿಯನ್ನು ಹಾಕಿಕೊಂಡು ಸಮಯ ನಿವಂತಿಸಿ ನಡೆಸಬಹುದು. ನಿರಂತರ ಚಂಡಿಕೆಗಳು, ವಾಕಂಗ್, ಯೋಗ ಮತ್ತು ಧ್ಯಾನಗಳಂದಿಂತಹವಾರಿಯೂ ಉತ್ತಮ ನಿಷ್ಟೆಯನ್ನು ಪಡೆಯಲು ಸಾಧ್ಯ. ಅರವತ್ತು ವಯಸ್ಸಿನ ನಂತರ ಬಹಳಷ್ಟು ಮಂದಿ ನಿಷ್ಟೆ ಹೊಂದುತ್ತಾರೆ. ನಿಷ್ಟೆ ಹೊಂದಿದ ನಂತರ ತಮ್ಮ ಕಾರ್ಯ ಚಂಡಿಕೆಗಳನ್ನು ಕಡಿಮೆ ಮಾಡಿಕೊಳ್ಳಬಾರದು. ತಮ್ಮ ಹಳೆಯ ಹಾಖ್ಯಾನಗಳನ್ನು ಹೊನೆ ಜೀವ ತುಂಜಿ ಅವುಗಳನ್ನು ಮಳಣ ಮನಸ್ಸಿನಿಂದ ನಡೆಸಿದ್ದೇ ಅದಲ್ಲಿ ಅರೋಗ್ಯ ಸುಧಾರಿಸುವುದು. ತಮ್ಮ ಮನಸ್ಸಿನ ಒತ್ತಡ ತರುವಂತಹ ಯಾವುದೇ ವಿಚಾರಗಳನ್ನು ತಾವು ಆದಷ್ಟು ಬೇಗೆ ಪರಿಹಾರವನ್ನು ಹುಡುಕಿಕೊಂಡು ಸಾಮಾಜಿಕ ಕೌಟಿಂಜಿಕ ಸಮಸ್ಯೆಗಳನ್ನೇ ವಿರಾಮ ನೀಡಬೇಕು. ಅಗಲೆ ಚಚೆ ಮಾಡಿದಂತೆ ವೃದ್ಧಪ್ರಯಾದಿನಲ್ಲಿ ತೊಳಪ್ಪಣಿ ಕೊರತೆಗಳನ್ನು ನೀಡಿಸಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು.

ಕೇವಲ ಅರ್ಥಿತ ಪರಿಸ್ಥಿತಿಯನ್ನು ಸುಧಾರಿಸುವದು, ಮನೆ ಮಾಡಿಕೊಳ್ಳುವದು, ಇವುಗಳಷ್ಟೇ ಅಲ್ಲದೇ ನಮಯ ನಿರ್ವಹಣೆಯ ಬಗ್ಗೆ ಕಾರ್ಯ ಚಂಡವಣಿಕೆಗಳ ಯೋಜನೆ ಹಾಕಿ ತೋಳುಬೇಕು.

ನಿಮ್ಮನ್ನಾನ್ನಿಂದ ಇದಕ್ಕೆ ಒತ್ತೆ ದೂರೀಯವಿದೆ?

ಪ್ರತಿ ಮಂದಿರವಾರ, ಬುಧವಾರ ಹಾಗೂ ಶನಿವಾರದಂದು ನಿಮ್ಮನ್ನಾನ್ನಿಂದ ಜೆಲಿಯಾಟಿಕ್ ಕ್ಲಾಸ್‌ (ಅಂದರೆ ಅರವತ್ತು ವರ್ಷ ಮತ್ತು ಮೇಲ್ಪುಷ್ಟವರಿಗೆ) ಬೇಳೆಗೆ 9.00 ರಿಂದ ಮಧ್ಯಾಹ್ನ 02.00 ಫಂಟೆಯವರಿಗೆ "First contact OPD for Geriatric clinic" ರೋಚ್ ನಂಬರ್ 1, ರೂಮ್ ನಂ ೭೦೩ರಿಂದ ಸೇವೆ ಲಭ್ಯವಿರುತ್ತದೆ. ಅದಕ್ಕೆ ಇರುವವರಿಗೆ ಮಾತ್ರ ತುರ್ತು ಸೇವೆಯ ಮುಖಾಂತರ ಈಡ ಲಭ್ಯವಿರುತ್ತದೆ. ತಳ್ಳು ವಾನೋವ್ಯಾದ್ಯರ ತಂಡಿಂದ ಸಲಹೆ ಪಡೆಯಬಹುದು, ಹೆಚ್ಚಿನ ಮಾಹಿತಿ ಬೇಕಾದಿಲ್ಲ ದಯವಿಟ್ಟು elderly.nimhans@gmail.com ಇ-ಮೇಲ್ ಮಾಡಬಹುದು.